



‘ಕುಧಾನ್ ವರ್ಗ’-ದಲ್ಲಿ ಹಾರಕ, ಉದುಲುಗಳನ್ನು ಸೇರಿಸಲಾಗಿದೆ.

ಗ್ರೀಕ್ ಲೇಖಕ ಪಾಕಿನಿಯು ಕ್ರಿ.ಶ. 1ನೇ ಶತಮಾನದಲ್ಲಿ ಜೋಳವು ಭಾರತದಿಂದ ಇಟಲಿಗೆ ಪರಿಚಯಗೊಂಡಿತು ಎಂದು ದಾವಿಸುತ್ತಾನೆ. ಕಾಳಿದಾಸನ (ಕ್ರಿ.ಶ. 4–5ನೇ ಶತಮಾನ) ‘ಅಭಿಜಾನ ಶಾಪಂತಲ’-ದಲ್ಲಿ ಕ್ಷಮಿಯು ಶಾಪಂತಲೆಯನ್ನು ದೃಷ್ಟಿತನ ಅರಮನೆಗೆ ಕಳಿಸುವಾಗ ಅವಳ ಮಡಿಲಿಗೆ ನವಹೆಯನ್ನು ಸುರಿದು ಹರಿಸಿದ ಏಬಿ ವಿವರಣೆ ಇದೆ. ಶಿವಕೋಟ್ಯಾಚಾರ್ಯರು ‘ವಡ್ಡಾರಾಧನೆ’ಯಲ್ಲಿ (ಕ್ರಿ.ಶ. 920) ಸಿರಿಧಾನ್ಯಗಳ್ಳೊಂದಾದ ಹಾರಕದ ಪ್ರಸ್ತಾಪವಿದೆ. 10–12ನೇ ಶತಮಾನದ ‘ಪರಾಹ ಪ್ರಾಣ’-ದಲ್ಲಿ ಶ್ರೀನಿವಾಸ ದೇವರು ನವಹೆ ಪ್ರಾಣದವನ್ನು ಇಂಪಡುತ್ತಿದ್ದ ಬಗ್ಗೆ ವಿವರಗಳಿವೆ. 15ನೇ ಶತಮಾನದ ಅರಂಭದಲ್ಲಿ ಜೋಳಿಸಿದ್ದ ತೆಲುಗಿನ ಶ್ರೀನಾಥ ಕವಿಯು, ಪಲ್ಲಾದು ಪ್ರದೇಶದಲ್ಲಿ ಜೋಳ ಮತ್ತು ಸಜ್ಜೆ ಜನರ

ಮುಖ್ಯ ಆಹಾರ ಎಂದು ಒಷ್ಟಿಸುತ್ತಾನೆ. ಇನ್ನು ಹೊಸಗನ್ನಡದಲ್ಲಿ ಕನಕದಾಸರು, (ರಾಮಧಾನ್ಯ ಚರಿತೆ) ಪುರಂದರಧಾಸರು, (ರಾಗಿ ತಂದೀರಾ) ಸರ್ವಜ್ಞ ಕವಿ, ಶಿಶುನಾಳ ಪರೀಕ್ಫರು ತಮ್ಮ ತ್ರಿಪದಿ ಹಾಗೂ ತತ್ತ್ವಪದಗಳಲ್ಲಿ ಸಿರಿಧಾನ್ಯಗಳನ್ನು ಉಲ್ಲೇಖಿಸಿರುವುದು ನಮಗೆಲ್ಲಾ ತೀರ್ಳಿದೇ ಇದೆ.

ಅರಮನೆಯ ಆಹಾರ

ಬಡವರ ಉಣಿಕವಾಯಿತು!

ಸಿರಿಧಾನ್ಯಗಳು ಬಡವರ ಆಹಾರವೆಂದು ಪರಿಗಣಿಸೋಳಾದುದು 19ನೇ ಶತಮಾನದಿಂದಿಂದಿಗೆ ಎನ್ನಬಹುದು. ಅಷ್ಟಿ—ಗೌಧಿಗಳ ವ್ಯಾಪಕ ಬಳಕೆ ಆರಂಭವಾದ ನಂತರ ಎಂದರೂ ಸರಿಯೇ. ಅಡಕ್ಕು ಮುನ್ನ ದೊಡ್ಡ ಸಾಮಾಜಿಕಗಳು, ಅರಮನೆಗಳ ಅಡುಗೆ ಮನೆಯಲ್ಲಿ ಇಧ್ದುದು ಸಿರಿಧಾನ್ಯಗಳೇ.

ಜೆನಾದ ಮಹಾಗೋಡೆ ನಿಮಾರಣ ಮಾಡುವವರು ಉಂಡಿದ್ದು ನವಹೆ ಅನ್ನವನ್ನು.

ಸಿರಿಧಾನ್ಯಗಳು - ‘ಗ್ರೀಸೆಮಿಕ್ ಇಂಡೆಸ್’

ವ್ಯಕ್ತಿಯೊಂದು ಆಹಾರವನ್ನು ಸೇವಿಸಿದಾಗ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಏರುತ್ತದೆ. ಇದನ್ನು ‘ಗ್ರೀಸೆಮಿಕ್ ಇಂಡೆಸ್’ (ಬಿ.ಎ) ಎಂದು ಕರೆಯುತ್ತಾರೆ. ವ್ಯಕ್ತಿಯೊಂದು

ಆಹಾರ ಪ್ರದಾಣಕ್ಕೂ ಒಂದೊಂದು ರೀತಿ ಜಿ.ಎ. ಇರುತ್ತದೆ. ನೂರು

ಗ್ರಾಮ ಸ್ಕೆರೆಯನ್ನು ತಿಂದಾಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು

100ಕ್ಕೆ ಇರುತ್ತದೆ. ಅಂದರೆ ಸ್ಕೆರೆಯ ಜಿ.ಎ. 100 ಎಂದಧರ್.

ಅದೇ ರೀತಿ ಅಷ್ಟಿಯ ಜಿ.ಎ. 80 ಇದ್ದರೆ, ಜೋಳ, ರಾಗಿ ಹಾಗೂ ಗೋಧಿಯ ಜಿ.ಎ.

70–75 ಇರುತ್ತದೆ. ಆದರೆ ಸಿರಿಧಾನ್ಯಗಳ ಜಿ.ಎ. 55ರಿಂದ 57 ಇರುತ್ತದೆ ಎನ್ನುತ್ತವೆ ಸಂಕೋಧನೆಗಳು. ಉಯ್ಯಾಬಿಟೆಕ್ ವೈಯಿಯು ಸೇವಿಸುವ ಆಹಾರದ ಜಿ.ಎ. ಎಷ್ಟು ಕಡಿಮೆ ಇದ್ದರೆ ಅವು ಒಷ್ಟಿಯುದು.



ಪ್ರಖ್ಯಾತ ರೋಮನ್ ಸಾಮಾಜಿಕದಲ್ಲಿ (ಕ್ರಿ.ಪ್ರ. 753ರಿಂದ ಕ್ರಿ.ಶ. 610) ರಾಜ ಮನೆತನ, ಪಾಂಪೆಯ ಶ್ರೀಮಂತ ಕುಟುಂಬಗಳು, ಅಧಿಕಾರಿಗಳು ಹಾಗೂ ಸೇವಕರ ಪ್ರಮುಖ ಆಹಾರ ಬರಗು ಮತ್ತು ನವಹೆಯಾಗಿತ್ತು.

ಚಂಗೇಸ್ ಶಾಸನ ಆಳ್ಕಿಯಲ್ಲಿ ಆಹಾರದ ಕೊರತಯೇ ಇರಲಿಲ್ಲ, ಏಕೆಂದರೆ ಅವರಲ್ಲಿ ಸದಾ ಬರಗು, ನವಹೆ ಹಾಗೂ ಅಷ್ಟಿ ದಾಸ್ತಾನು ಇರುತ್ತಿತ್ತು ಎಂದು ಅನ್ವೇತ ಮಾರ್ಕೆ ಪೋಲೊ ಬರೆಯುತ್ತಾನೆ. ಜೆನಾದ ರೂಪೋ ಮತ್ತು ಹಾನೆ ಸಾಮಾಜಿಕಗಳ ಅವಧಿಯಲ್ಲಿ (ಕ್ರಿ.ಪ್ರ. 11ರಿಂದ 3ನೇ ಶತಮಾನ) ಜೋಳವು ಪ್ರಮುಖ ಆಹಾರ ಬೆಳೆಯಾಗಿತ್ತು.

ಗ್ರೀಕ್ ಶಾಸನ ಇತಿಹಾಸಕಾರ ಮೇಗಾಸುನಿಸ್ ಭಾರತದ ಚಂದ್ರಗುಷ್ಟ ಮೌರ್ಯರು (ಕ್ರಿ.ಪ್ರ. 3ನೇ ಶತಮಾನ) ಆಸ್ಥಾನಕ್ಕೆ ಭೇಟಿ ನಿಡಿ, ಅಲ್ಲಿ ಸಿರಿಧಾನ್ಯಗಳು ಬಳಕೆಯಲ್ಲಿದ್ದ ಬಗ್ಗೆ ಬರೆಯುತ್ತಾನೆ. ಶಾತವಾಹನರ ಕಾಲದಲ್ಲಿ (ಕ್ರಿ.ಶ. 1ರಿಂದ 3ನೇ ಶತಮಾನ) ದಿನ್ನಾ ಪ್ರದೇಶದಲ್ಲಿ ಜೋಳವು ವ್ಯಾಪಕವಾಗಿ ಬೆಳೆಯುತ್ತಿದ್ದ ಬೆಳೆಯಾಗಿತ್ತು. 16ನೇ ಶತಮಾನದಲ್ಲಿ ವಿಜಯನಗರ ಸಾಮಾಜಿಕ್ ಭೇಟಿ ನಿಡಿದ್ದ ಪೋಟ್‌ರಿಸ್ ಪ್ರವಾಸಿಗರ ಘನಾರ್ಪೋ ನ್ಯೂನಿಜ್, ದ್ವಿಂದಿ ಭಾರತದಲ್ಲಿ ಜೋಳವು ಪ್ರಮುಖ ಆಹಾರವಾಗಿತ್ತು ಎನ್ನುತ್ತಾನೆ.

ಮೊಫಲರ ಆಳ್ಕಿಯಲ್ಲಿ (16–17ನೇ ಶತಮಾನ) ಜೋಳ ಮತ್ತು ಸಜ್ಜೆ ಬಳಕೆ ವ್ಯಾಪಕವಾಗಿತ್ತು. ಅಬ್ಜುಲ್ ಲ್ ಫಜಲ್ ಬರೆದಿರುವ ‘ಪನಿ-ಇ-ಅಕ್ಕರ್’ ಕೃತಿಯಲ್ಲಿ (16ನೇ ಶತಮಾನ) ಮಾಲ್ಕಾ, ಗುಜರಾತ್, ಅಜ್ಝೋರ್, ವಿಂದೇಶ್, ಆಗ್ಲ, ಲಾಹೋರ್, ಅಲಹಾಬಾದ್, ಅವಧ್ ಹಾಗೂ ಮಲ್ಲಾನ್ ಪ್ರದೇಶಗಳಲ್ಲಿ ಜೋಳ, ಸಜ್ಜೆ, ಹಾರಕ, ಉದುಲು, ರಾಗಿ ಬೆಳೆಯಲಾಗುತ್ತಿತ್ತು ಎಂದು ದಾಖಲಿಸಿದ್ದಾನೆ.

ಮೊಫಲರ ದೊರೆ ಜಹಾಂಗಿರ್, ವೈಸುರು ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರಾಗಿ ಬಳಕೆಯನ್ನು ಇದ್ದರೆ ದಾಖಲಿಸಿದ್ದಾನೆ.

ಫೋಲ್ ದೊರೆ ಜಹಾಂಗಿರ್, ವೈಸುರು

ಆಳಿದ ಹೆಡರಾಲಿ ತಮ್ಮ ನಿತ್ಯದ ಆಹಾರದಲ್ಲಿ

ಬಾಜು (ಸಜ್ಜೆ) ಹಾಗೂ ರ